

ಪಯ್ಯೆ ಂ ವಾಚಪ್ರಾ

ತಾಚೆಂ ನ್ನೆಸಣ್ಣೊ ಹಿಮಾ ಪರಿಂ ಧವಂ ಅಸ್ಸೆಂ

ದಾನಿಯೆಲ್ ಪ್ರವಾದ್ಯಾಚ್ಯೈ ಪುಸ್ತಕಾಂತ್ತೆಂ ವಾಚಪ್ರಾ

ಧಾನಿ. 7:9-10, 13-14

ಹಾಂವ್ ಪಳೆತ್ ಆಸ್ತಾನಾ, ಶಿಂವಾಸನಾಂ ಎಕಾ ಜಾಗ್ಯಾರ್ ದವರ್ದಿಂ ಆನಿ ಏಕ್ ಜಾಣೋತ್
ಆಷ್ಟ್ಲ್ ಆಸನಾರ್ ಬಸ್ಮೋ. ತಾಚೆಂ ವಸ್ತ್ರಾಂ ಹಿಮಾ ಪರಿಂ ಧವಿಂ, ಆನಿ ತಾಚೆ ತಕ್ಕೆಚೆ ಕೇಂಸ್
ರಾಪ್ನ್ ಸಾರ್ಕೆ ನಿತ್ತಭ್; ತಾಚೆಂ ಶಿಂವಾಸನ್ ಎಕಾ ಉಜ್ಜ್ವಾಚ್ಯೈ ಆಗ್ಯಾಪರಿಂ, ಆನಿ ತಾಚೆಂ
ಚೆಕ್ಕಾಂ ಜಳ್ಳಾಂ ಉಜ್ಜ್ವಾಪರಿಂ. ತಾಚೆ ಮುಕಾರ್ ಧಾವ್ಯಾ ಏಕ್ ಉಜ್ಜ್ವಾಚೆ ನ್ನುಂಯ್ ವ್ಯಾಳ್ತಾಲಿ,
ಆನಿ ಹಜಾರಾಚೆ ಹಜಾರ್ ತಾಚೆ ಸೆವಾ ಕರ್ತಾಲೆ, ಆನಿ ಧಾ ಹಜಾರ್ ಪಾವ್ಯಾ ಧಾ ಹಜಾರ್ ತಾಚೆ
ಮುಕಾರ್ ಆಸ್ಸೆ. ನ್ಯಾಯ್ಸಭೆನ್ ಬಸ್ಮಾ ಘೆತ್ತಿ ಆನಿ ಪುಸ್ತಕಾಂ ಉಗಡ್ಡಿಂ.

ಹಾಂವ್ ಮ್ಯಾಚ್ಯೈ ರಾತ್ಮ್ಯಾ ದರ್ಶನಾಂನಿ ಪಳೆತ್ ಆಸ್ತಾನಾ,
ಮನ್ಯಾಚ್ಯೈ ಪ್ರತಾ ಸಾರ್ಕೋ ಕೋಣ್ಣೊ ಎಕ್ಕೊ
ಮಳ್ಳಾಚ್ಯೈ ಕುಪಾಂತ್ಲ್ಯಾನ್ ಯೆತಾ ತೊ ಹಾಂವೆಂ ದಕ್ಕೊ.
ತೊ ಜಾಣ್ಣಾಶೀಂ ಆಯ್ಲ್
ಆನಿ ತಾಕಾ ತಾಚೆಶೀಂ ಷ್ಟ್ಯೆಲೊ.
ತಾಕಾ ದಿಲೀ ಪದ್ದಿ, ಮಹಿಮಾ ಆನಿ ರಾಯ್ವಣ್ಣೊ,
ಸಾಖ್ಯಾ ಭಾಸಾಂಚೊ ಲೋಕ್ ಆನಿ ರಾಪ್ನ್ಯಾಂ ತಾಚೆ ಸೆವಾ ಕರ್ತುಲಿಂ.
ತಾಚೆ ಪದ್ದಿ ಸಾಸ್ಮಾಚೆ ಪದ್ದಿ,
ತೀ ಕೆದಿಂಚ್ ಸೂಂಪ್ಯ್ಯಾ ನಾ,
ಆನಿ ತಾಚೆ ರಾಜ್ಯಾಟ್ಚೆಮೊ ಕೆದಿಂಚ್ ನಾಸ್ ಜಾಂವ್ಯೊ ನಾ.

— ದೆವಾಚೆಂ ಉತರ್ ಹೆಂ.

ಮೈಂಡ್: ಸರ್ವಸ್ವರ್ ರಾಜ್ಯಾಚ್ ಚಲಯ್ತ್,
ಸಗೇ ಷಣ್ಣ ವಯ್ ತೊಚ್ ವತ್ತೋ!

ಈ. 97:1a+9a

1. ಸರ್ವಸ್ವರ್ ರಾಜ್ಯಾಚ್ ಚಲಯ್ತ್, ಷಣ್ಣ ಉಲ್ಲಾಸುಂ;
ದಯ್ಯಾ ಕರಾವಳಿಚೆ ಗಾಂವ್ ಅನಂದ್ ಭೋಗುಂ!
ಕುಪಾಂ ಆನಿ ಕಾಳೀಕ್ ವಸ್ತ್ರಾತ್ ತಾಚೇ ಭೋಂವ್ತ್,
ನ್ಯಾಯ್ನೀತ್ ತಾಚ್ಯ ಶಿಯಾಸಣಾಚಿ ಬುನ್ಯಾದ್.
2. ಸಂಗ್ರಹ ಸಂಸಾರಾಚ್ಯ ಧನಿಯಾ ಮುಖಾರ್,
ವ್ಯಯ್, ಸರ್ವಸ್ವರ್ ಮುಖಾರ್, ಪರ್ವತ್ ಮೆಣಾಬರಿ ಕಡ್ತ್ತಾತ್,
ಮಳಬ್ ತಾಚೆಂ ನಿತಿವಂತ್ವಣ್ ಪರ್ಗಟ್,
ಸರ್ವ್ ಜನಾಂಗಾಂ ದೆಶ್ಯಾತ್ ತಾಚಿ ಮಹಿಮಾ.
3. ತುಂಚ್, ಸರ್ವಸ್ವರ್, ಸಂಸಾರಾಚೊ ಸರ್ವಾಧಿಕಾರಿ;
ಸರ್ವ್ ದೇಹಾಂ ಮಥೆಂ ಅತ್ಯಂತ್ ಮ್ಹಾತ್ತಾತ್ ತೊ ತುಂಚ್.

ದುಸ್ರೀ ವಾಚಪ್

ಸರ್ವಂ ಧಾವ್ಯ ಆಯ್ಲೆಂ ತಾಳೊ ಆಮಿಚ್ ಆಯ್ಲಾ

ಪಾಂ. ಪೆದುಬ್ಯಾ ದುಸ್ರೀ ಪತ್ರಾಂತ್ರೀ ವಾಚಪ್

2 ಪದ್ಯ 1:16-19

ಮೊಗಾಚ್ಯಾಂನೋ,

ಆಮ್ಯಾ ಸೋಮಿಯಾ ಜೆಜು ಶ್ರೀಸ್ತಾಚಿ ಪದ್ಧಿ ಆನಿ ತಾಚೆಂ ಯೆಣೆಂ ತುಮ್ಯಾಂ ಆಮಿ ಕಳಿತ್
ಕರ್ತೃನಾ, ಚೆಮತ್ತುರೆನ್ ವಿಣ್ಣಲಿಂ ಘಡ್ವಾಂ ವಾ ಕಾಣೆಯೋ ಆಮಿ ತುಮ್ಯಾಂ ಸಾಂಗುಂಕ್ ನಾಂತ್;
ತಾಚೊ ಷೈಭವ್ ಆಮಿಚ್ ಆಮ್ಯಾ ದೊಳ್ಳಾಂನಿ ದೆಶ್ಯಾಲೆಂ ಆಸಾ. ನಿಜಾಕ್ಯಾಯೋ ದೇವಾ ಬಾಪು
ಧಾವ್ಯ ಮಾನ್ ಆನಿ ಮಹಿಮಾ ತಾಕಾ ಲಾಭ್ಯಾನಾ ಮಹಿಮೆವಂತ್ ಷೈಭವ್ ಧಾವ್ಯ ತಾಚೇ
ವಿಶ್ಯಾಂತ್ ಆಯ್ಲ್ಯಾ ತ್ಯಾ ತಾಳ್ಯಾನ್ ಅಶೆಂ ಮ್ಹಾಳ್ಯೆಂ : “ಹೊ ಮ್ಹಾಚೊ ಮೊಗಾಚೊ ಪೂತ್;
ತೊ ಮ್ಹಾಕ್ ಮಾನ್ಸ್ಲಾ.” ಪರಿತ್ರ ದೊಂಗಾರ್ ಆಮಿ ಆಸ್ಲ್ಯಾ ವೆಳಾರ್ ಹೊಚ್ ತಾಳೊ
ಆಕಾಸಾ ಧಾವ್ಯ ಆಯ್ಲೆಂ ತೊ ಆಮಿ ಶುದ್ಧ ಆಯ್ಲೋ.

ಹ್ಯಾ ಶಿವಾಯ್, ಆಮ್ಮೇ ಮಧೆಂ ದೃಢ್ಯಾವಣೆಂ ಸ್ಥಾಪಿತ್ತು ಜಾಲೆಗ್ಗೆ ಪ್ರವಾದ್ಯಾಂಚೊ ಸಂದೇಶೋಯಿಂ ಆಮಿ ಆಯ್ದುಲ್ಲಾ. ತುಮಿ ತ್ಯಾ ಸಂದೇಶಾಕ್ ಬೀತ್ ದಿಲ್ಯಾರ್ ಬರೆಂ; ದೀಸ್ ಉಚ್ಛ್ರಾದಸರ್ ಆನಿ ಘಾಂತ್ಯಾಚೊ ಸುಕ್, ತುಮ್ಮೆಗ್ ಅಂತಸ್ಸನಾಂನಿ ಉದೆಸರ್ ಕಾಳೆಗೊಕಾಂತ್ ಪ್ರಕಾಸ್ತಲ್ಯಾ ಏಕ್ ದಿವ್ಯಾಬಿರಿ ತೊ ಮ್ಮೊಣ್ತೆ.

— ದೆವಾಚಿಂ ಉತರ್ ಹೆಂ.

ಉತ್ತರ್

ಮಾತ್ರ. 17:5c

ಸರ್ವೇಸ್ವರಾಕ್ ಜೈ, ಜೈ!

“ಹೊ ಮ್ಮೊಚೊ ಮೊಗಾಚೊ ಪೂತ್,

ತೊ ಮ್ಮೊಕ್ ಮಾನ್ಯಲ್ಲಾ.

ತಾಕಾ ತುಮಿ ಆಯ್ದ್ಯಾ.”

ಸರ್ವೇಸ್ವರಾಕ್ ಜೈ, ಜೈ!

ಪರ್ಯಾಂತ ವಸಾಂತ್

ಶುಭ್ರಾವಾತಾರ್

ತಾಚೆಂ ಮುಖಿಮ್ಲಾ ಸುಯಾಂಬರಿ ಪರ್ಜಣಣ್ಣೆಂ

✠ ಮಾತೆವಾ ಪರ್ಮಾಣೆಂ ಜೆಜು ಕ್ರಿಷ್ಟಾಚಿ ಶುಭ್ರಾವಾತಾರ್

ಮಾತ್ರ. 17:1-9

ಸ ದಿಸಾಂ ಉಪ್ಪಾಂತ್ ಜೆಜು ಪೆದುರ್ಕ್, ಜಾಕೊಬಾಕ್ ಆನಿ ತಾಚ್ಯಾ ಭಾವಾ ಜುವಾಂವ್ಯಾ ಆಪ್ಪಾ ಸಾಂಗಾತಾ ಫ್ಲೆವ್ವ್, ಏಕ್ ಉಬಾರ್ ದೊಂಗ್ಂರ್ ಪ್ಲೊರೆವಿಂಗಡ್ ಸುವಾತೆರ್ ಆಪ್ಲೊವ್ಯಾ ಪ್ಲೊರ್ ಗೆಲ್ಲೊ. ಧಂಯ್ ತಾಂಚೇ ಮುಖಾರ್ ತೊ ರುಪಾಂತರ್ ಜಾಲೊ. ತಾಚೆಂ ಮುಖಿಮ್ಲಾ ಸುಯಾಂಬರಿ ಪರ್ಜಣಣ್ಣೆಂ ಆನಿ ತಾಚೆಂ ವಸ್ತುರ್ ಉಚ್ಛ್ರಾದಾಬರಿ ಧವೆಂ ಜಾಲೆಂ. ಆನಿ ಅಬ್ಜ್, ಮೊಯ್ಸ್ ಆನಿ ಎಲಿಯಾ ತಾಚೇ ಲಾಗಿಂ ಉಲೊವ್ಯಾ ಆಸ್ಲೆಲೆ ತಾಂಕಾಂ ದಿಸ್ಸೆ. ತವ್ಲೊ ಪೆದು ಮೊಯ್ಸ್ ಆನಿ ಎಲಿಯಾ ತಾಚೇ ಲಾಗಿಂ ಮ್ಮೊಣ್ಲೊ: “ಸೊಮಿಯಾ, ಆಮಿ ಹಾಂಗಾಚ್ ಆಸ್ಸೆಂ ಕಿತ್ತೆಂ ಬರೆಂ! ತುಕಾ ಶ್ರೀ ಜೆಜು ಲಾಗಿಂ ಮ್ಮೊಣ್ಲೊ: “ಸೊಮಿಯಾ, ಆಮಿ ಹಾಂಗಾಚ್ ಆಸ್ಸೆಂ ಕಿತ್ತೆಂ ಬರೆಂ! ತುಕಾ ಶ್ರೀ ಜಾಲ್ಯಾರ್ ಹಾಂವ್ ಹಾಂಗಾ ತೀನ್ ತಂಬು ಮಾರ್ತಾಂ: ಏಕ್ ತುಕಾ, ಏಕ್ ಮೊಯ್ಸ್ಕ್ ಆನಿ ಏಕ್ ಜಾಲ್ಯಾರ್ ಹಾಂವ್ ಹಾಂಗಾ ತೀನ್ ತಂಬು ಮಾರ್ತಾಂ: ಏಕ್ ತುಕಾ, ಏಕ್ ಪ್ರಕಾಶೀತ್ ಮುಪಾನ್ ತಾಂಚೆರ್ ಎಲಿಯಾಕ್.” ಅಶೆಂ ತೊ ಉಲಯ್ಯಾಲೊ ತಿತ್ತೊಚ್, ಏಕ್ ಪ್ರಕಾಶೀತ್ ಮುಪಾನ್ ತಾಂಚೆರ್ ಎಲಿಯಾಕ್.” ಅಶೆಂ ತೊ ಉಲಯ್ಯಾಲೊ ತಿತ್ತೊಚ್, ಏಕ್ ಪ್ರಕಾಶೀತ್ ಮುಪಾನ್ ತಾಂಚೆರ್ ಧಾಂಪಣ್ ಘಾಲೆಂ ಆನಿ ತ್ಯಾ ಕುಪಾಂತ್ಯಾನ್ ಆಯ್ಲೊ ಏಕ್ ತಾಳೊ: “ಹೊ ಮ್ಮೊಚೊ

ಮೋಗಾಚೋ ಪೂತ್ರೋ, ತೋ ಮ್ಹಾ ಕಾ ಮಾನ್ಯಲ್ಲಾ. ತಾಕಾ ತುಮಿ ಆಯ್ದ್ಯಾ”. ತಾಚೋ ಆಯ್ದ್ಯಾನ್ ಶಿಸ್
ಇತ್ತೈ ಭಿಯೀಲೆ ಕೇ, ತೆ ಧರ್ಮರ್ ಪೋಮ್ತುಚ್ಯಾ ಶೇಷ್ವಲೆ. ತವಳ್ ಜೆಜು ತಾಂಚೇ ಸರ್ವಿಂ ಯೇವ್ಯಾ,
ತಾಂಕಾಂ ಆಪದ್ಯಾ ಮ್ಹಾಣಾಲೋ: “ಉತ್ತಾ, ಭಿಯೀನಾಕಾತ್ರೋ.” ತಾಂಣೆಂ ಆಪ್ಲೆ ದೋಳೆ ಉಬಾರ್ಯಾ
ಪಳೆತಾನಾ ಜೆಜು ಎಕ್ಕೊಲ್ಲು ಶಿವಾಯ್ ದುಸ್ಕೊ ಕೊಣ್ಣೊಯೊ ತಾಂಕಾಂ ದಿಸ್ಕೊಲ್ಲನಾ. ದೊಂಗಾರವಯ್ಯಿ
ತೆ ದೆಂಪುನ್ ಯೀತಾನಾ ಜೆಜುನ್ ತಾಂಕಾಂ ತಾಕಿದ್ ದಿಲಿ: “ಮನ್ಯಾಪುತಾಕ್ ಮೆಲ್ಲಾಂತೊಲ್ಲ
ಉಶಯ್ಯರ್ ತುಮಿ ಪಳೆಲ್ಲೆಂ ಕೊಣಾಕ್ರೊಚ್ಯಾ ಸಾಂಗಿನಾಕಾತ್ರೋ.”

— ದವಾಚೆಂ ಉತರ್ ಹೆಂ.